

May 07, 2021

To
BSE Limited
Phiroze Jeejeebhoy Towers
Dalal Street
Mumbai- 400001
Scrip code: 541770

National Stock Exchange of India Limited
The Exchange Plaza
Bandra Kurla Complex
Bandra (East), Mumbai 400051
Scrip code: CREDITACC

Dear Sir/Madam,

Sub: Newspaper Publication- Financial Results for the Q4 and FY21

Pursuant to Regulation 47 (1) (b) of the Securities and Exchange Board of India (Listing Obligations & Disclosure Requirements) Regulations, 2015, please find the enclosed copies of the newspaper publication of the Financial Results of the Company for the Fourth quarter and Financial Year ended March 31, 2021. It is published in today's (i. e. May 07, 2021) Financial Express and Vishwavani (Kannada) newspapers.

Request you to take the same on record.

Thanking you,

Yours Truly
For CreditAccess Grameen Limited



M. J. Mahadev Prakash
Head – Compliance, Legal & Company Secretary

Encl.: As above

CENTURY TEXTILES AND INDUSTRIES LIMITED

Registered Office: Century Bhavan, 2nd Floor, Dr. Annie Besant Road, Worli, Mumbai - 400 030.
 Phone: +91-22-24957000 • Fax: +91-22-24309491, +91-22-24361380
 Website: www.centurytextind.com • Email: ctil.hq@birlacentury.com
 CIN: L17120MH1897PLC000163

EXTRACT OF AUDITED CONSOLIDATED FINANCIAL RESULTS FOR THE QUARTER AND YEAR ENDED MARCH 31, 2021

Sr. No.	Particulars	Quarter ended 31.03.2021	Year ended 31.03.2021	Quarter ended 31.03.2020	Year ended 31.03.2020
1.	Total Income	844.68	2678.19	801.21	3458.63
2.	Net Profit / (Loss) for the period (before Tax, Exceptional and/or Extraordinary items) from continuing operations	6.49	(16.51)	6.19	284.39
3.	Net Profit / (Loss) for the period after Tax (after Exceptional and/or Extraordinary items) from continuing operations	(4.89)	(15.07)	79.88	378.08
4.	Net Profit / (Loss) for the period (before Tax, Exceptional and/or Extraordinary items) from discontinued operations	(7.90)	(28.50)	(3.97)	(27.13)
5.	Net Profit / (Loss) for the period after Tax (after Exceptional and/or Extraordinary items) from discontinued operations	(4.92)	(18.54)	(2.59)	(17.65)
6.	Total Comprehensive Income / (Loss) for the period (Comprising Profit / (Loss) for the period (after tax) and Other Comprehensive income (after tax))	8.50	55.21	19.56	281.57
7.	Paid-up equity share capital (Face Value of Rs.10/- each)	111.69	111.69	111.69	111.69
8.	Earning Per Share (of Rs.10/- each) (for continuing operations) - Basic and Diluted:	(0.31)	(1.07)	7.58	34.28
9.	Earning Per Share (of Rs.10/- each) (for discontinued operations) - Basic and Diluted:	(0.44)	(1.66)	(0.23)	(1.58)

Notes:
 1. The above results have been reviewed and recommended for adoption by the Audit Committee to the Board of Directors and have been approved by the Board at its meeting held on 06.05.2021.
 2. Key Standalone financial information:

Particulars	Quarter ended 31.03.2021	Year ended 31.03.2021	Quarter ended 31.03.2020	Year ended 31.03.2020
Total Income	839.25	2,690.19	806.01	3,467.63
Net Profit / (Loss) before tax from continuing operations	26.34	48.60	42.90	374.33
Net Profit / (Loss) after tax from continuing operations	14.96	50.04	116.59	468.02
Net Profit / (Loss) before tax from discontinued operations	(7.90)	(28.50)	(3.97)	(27.13)
Net Profit / (Loss) after tax from discontinued operations	(4.92)	(18.54)	(2.59)	(17.65)
Earning Per Share (of Rs.10/- each) (for continuing operations) - Basic and Diluted:	1.34	4.48	10.44	41.90
Earning Per Share (of Rs.10/- each) (for discontinued operations) - Basic and Diluted:	(0.44)	(1.66)	(0.23)	(1.58)

3. The above is an extract of the detailed format of Audited financial results filed with the stock exchanges under Regulations 33 of the SEBI (Listing Obligations and Disclosure Requirements) Regulations, 2015. The full format of the Audited financial results are available on the stock exchange websites: (www.bseindia.com and www.nseindia.com) and also on the Company's website viz. www.centurytextind.com.

By Order of the Board
J. C. Laddha
 (Managing Director)
 DIN 03266469

Place: Mumbai
 Date: 06.05.2021

PSBs to only lead bad bank, pvt banks need to support: SBI MD

PRESS TRUST OF INDIA
 Mumbai, May 6

STATE-RUN LENDERS WILL take a lead in creation of the bad bank, but the sick asset resolution platform needs the support of private banks and other lenders to be successful, State Bank of India managing director Swaminathan said on Thursday.

If all lenders come on board, the National Asset Reconstruction Company (NARC) announced in the Budget will be able to aggregate 100% of a sick company's outstanding loans, which will ultimately lead to better resolution of the asset quality stress for all.

The government is yet to announce the specific contours of the NARC or the bad bank and has also only said that it is willing to provide some sovereign guarantee to help the platform.

"For this model to succeed, it cannot just be mostly for public sector banks. Yes, they will take a



Swaminathan J

lead role in this but as we understand at this point of time, NARC will be all encompassing. It will take into account PSBs, private sector banks and for that matter any financial institution which has an exposure to the identified account," Swaminathan said, speaking at an online seminar.

The present set of over two dozen ARCs have not been able to achieve decent numbers on debt aggregation and get stuck under

The bad bank will operate on the prevalent 15:85 structure, where only 15% will be paid as cash and the rest would be security receipts, the SBI executive said

40% in many cases, which has a bearing on the final resolution as well, he said.

"This ARC (the bad bank), since it is mandated and backed by the government, it is going to be a smoother affair in terms of all the banks deciding together to transfer the entire asset," which means that the aggregation is going to be near 100% and there is going to be an AMC structure. So, together, we expect this to be a winning formula," the SBI executive said. "We are very close to the bad bank to be a reality."

At present, financial industry stakeholders are being reached out

to gauge their interest and one of the entities will take the lead once the potential shareholders are in place.

The lead bank or financier will have a stake of over 100%, and apply to the RBI for licence to operate as an ARC, he said, stressing that funding or capital is not a problem for the bad bank. The bad bank will operate on the prevalent 15:85 structure, where only 15% will be paid as cash and the rest would be security receipts, he said, adding that this model will ensure that the fund initial fund requirements are not very high.

He said there is a group within the country's largest lender working out a few modalities, including the potential assets which can be transferred to the NARC, capital required, etc.

One of the unanswered aspects which will eventually get solved is the ways to put a value to the government guarantee which will ride alongside security receipts.

Refiners curtail palm oil imports on lockdowns

EDIBLE OIL REFINERS are curtailing palm oil imports for May and June as most states have imposed curbs on hotels and restaurants to arrest rising coronavirus infections, denting institutional demand, industry officials said.

Lower imports by India, the world's biggest buyer of the edible oil, could limit a major benchmark Malaysian palm oil futures, which hit their highest level since 2008 on Thursday.

"Palm oil demand from hotels, restaurants and other institutional buyers has been falling rapidly due to lockdowns," said Govindbhai Patel, chief of trading firm G. Patel & Nikhil Research Co.

CPP acquires additional 16% in Indinfravit for ₹1,005 cr

PRESS TRUST OF INDIA
 Mumbai, May 6

THE CANADA PENSION Plan Investment Board or CPP Investments on Thursday acquired an additional 15.9% of the total units in Indinfravit Trust (Indinfravit) through two separate transactions, for 173 million Canadian dollars (₹1,005 crore), taking its ownership in the trust to 43.8% from 27.9% now.

Indinfravit is an infrastructure investment trust (InvIT) sponsored by L&T Infrastructure Development Projects since 2018 to acquire and maintain brownfield road concessions.

With this deal, CPP Investments has acquired 7% of the units from SADBHAV Infrastructure Project, and will acquire an additional 8.9% from L&T Infrastructure Development Projects. Once on completion, will increase CPP's stake in the country's first Indinfravit from 27.9% to 43.8%.

The combined investment is 173 million Canadian dollars or ₹1,005 crore, the CPP said in a statement.

The unit acquisition is expected to be completed by



next week, subject to relevant regulatory requirements. Indinfravit holds a portfolio of 13 operational road concessions across five high-growth and economically diverse states of Karnataka, Maharashtra, Rajasthan, Tamil Nadu and Telangana. The roads, located along key national highway corridors, primarily supply to inter-city and long-distance freight traffic, servicing a mixed group of road users and goods traffic and have been operational, on average, for around seven years.

"We have been invested in Indinfravit, the first private InvIT of its kind in the country, since its inception in 2018," said Scott Lawrence, managing director and head of infrastructure at CPP Investments.

This investment further our commitment to India and also reflects our ongoing commitment to

investment in this country, as well as our ability to support Indinfravit's future growth opportunities and enhances our ability to deliver long-term risk-adjusted returns to our contributors and beneficiaries, he added.

SADBHAV Infrastructure is a developer and operator of roads and other infrastructure projects.

L&T IDPL will continue to act as a sponsor and its subsidiary will remain as the investment manager for Indinfravit, post this investment and both the companies will continue to project managers for the portfolio.

The CPP Investments is a professional investment management organisation that manages funds over 20 million contributors and beneficiaries of the Canada Pension Plan.

Headquartered in Toronto, with offices in Hong Kong, London, Luxembourg, Mumbai, New York City, San Francisco, São Paulo and Sydney, CPP Investments is governed and managed independently of the Canada Pension Plan and had \$475.7 billion in AUM as of December 2020.

CREDITACCESS GRAMEEN LIMITED

Regd. & Corp. Office: No. 49, 46th Cross, 8th Block, Jayanagar, (Next to Rajalakshmi Kalyana Mantap)
 Bengaluru KA-560070 IN. Website: www.creditaccessgrameen.in, CIN: L51216KA1991PLC053425

Extract of Audited Consolidated Financial Results for the Quarter and Financial Year ended March 31, 2021

Sr. No.	Particulars	Quarter ended 31.03.2021	Quarter ended 31.03.2020	Year ended 31.03.2021	Year ended 31.03.2020
		Refer Note 1	Refer Note 1	Audited	Audited
1	Total Income from Operations	72,620.25	48,212.22	2,46,607.25	1,70,547.59
2	Net Profit before Tax, Exceptional and Extraordinary items	7,859.12	4,052.25	18,040.12	46,160.28
3	Net Profit before Tax and after Exceptional and Extraordinary items	7,859.12	4,052.25	18,040.12	46,160.28
4	Net Profit after Tax, Exceptional and Extraordinary items	5,628.28	3,078.43	13,140.28	33,548.77
5	Total Comprehensive Income for the period (comprising Profit for the period (after tax) and Other Comprehensive Income (after tax))	9,225.54	776.63	16,365.54	30,812.73
6	Paid-up Equity Share Capital (Face value ₹ 10/- per share)	15,558.20	14,398.55	15,558.20	14,398.55
7	Reserves excluding Revaluation Reserves as shown in the Audited Balance Sheet of previous year	-	-	3,53,597.18	2,59,022.99
8	Earnings Per Share for the period (Face value ₹ 10/- per share) (for continuing and discontinued operations) - not annualized				
	- Basic (₹)	3.62	2.00	8.96	23.20
	- Diluted (₹)	3.59	1.99	8.90	23.00

- Notes:**
- The figures for the quarter ended March 31, 2021 and March 31, 2020 are the balancing figures between audited figures in respect of the full financial year and the published year to date figures up to the end of third quarter of the respective financial year.
 - The above financial Results were reviewed by the Audit Committee and thereafter approved and taken on record by the Board of Directors at their respective meetings held on May 06, 2021. The Statutory Auditors have expressed an unmodified opinion on both the consolidated and standalone financial statements for the said year.
 - The Total Income from operations, Net Profit before Tax and Net Profit After Tax, on a standalone basis, for the said period as per Regulation 47 of SEBI LODR Regulations, 2015, are as under (Amt. in INR. Lakhs): (a) Total Income from operations: ₹ 203,114/-; (b) Net profit before tax: ₹ 19,429/-; and (c) Net profit after tax: ₹ 14,239/-.
 - The above is an extract of the detailed format of audited financial Results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the audited financial Results are available on the websites of National Stock Exchange of India - www.nseindia.com/corporates, BSE Ltd. - www.bseindia.com/corporates and the Company - www.creditaccessgrameen.in.
 - The Credit Rating in respect of NCDs issued by CreditAccess Grameen Limited is ICRA A+ (Stable) and is effective till date. The Credit Rating in respect of NCDs issued by Madura Micro Finance Limited (Subsidiary company) is ICRA A+ (placed on watch with positive implication). The consolidated debt equity ratio for the quarter ended March 31, 2021 is 2.9 and Consolidated Net Worth as on March 31, 2021 is ₹ 379,638 lakhs.
 - Interest / Principal payment dates for Non-Convertible Debentures is given below:

ISIN	Previous due date		Whether paid or not	Next due date for payment of Interest / Principal		Redemption date
	Interest	Principal		Interest	Principal	
INE741K07330	28-Feb-21	-	Paid	31-May-21	-	29-Jul-22
INE741K07223	28-Mar-21	-	Paid	28-Sep-21	-	28-Sep-23
INE741K07264	27-Feb-21	-	Paid	27-Aug-21	-	27-Feb-23
INE741K07256	08-Nov-20	-	Paid	08-May-21	08-May-23	08-Nov-24
INE741K07199	03-Dec-20	03-Jun-20	Paid	03-Jun-21	03-Jun-21	03-Jun-22
INE741K07298	01-Jan-21	01-Jan-21	Paid	01-Apr-21	01-Jul-21	21-Apr-23
INE741K07322	30-Jan-21	-	Paid	30-Jul-21	30-Jul-21	30-Jul-23
INE741K07280	-	-	Paid	26-Jun-21	-	26-Jun-23
INE741K07306	-	-	Paid	03-Jul-21	-	03-Jul-23
INE741K07314	-	-	Paid	27-Jul-21	-	21-Apr-23
INE741K07272	31-Mar-21	-	Paid	30-Jun-21	-	19-Feb-22
INE741K07348	-	-	Paid	14-Aug-21	-	14-Feb-22
INE741K07355	23-Mar-21	-	Paid	23-Jun-21	-	22-Mar-22
INE741K07363	-	-	Paid	20-Oct-21	-	20-Apr-22
INE741K07371	-	-	Paid	11-Nov-21	-	11-May-22
INE741K07389	10-Mar-21	-	Paid	10-Jun-21	13-Sep-21	10-Jun-22
INE741K07397	-	-	Paid	11-Mar-23	-	11-Mar-23
INE741K07405	-	-	Paid	30-Sep-21	-	31-Mar-24
INE741K07207	25-Jul-20	25-Jul-20	Paid	-	-	-
INE741K07231	31-Mar-21	31-Mar-21	Paid	-	-	-

For and on behalf of the Board of CreditAccess Grameen Limited
Sd/-
Udaya Kumar Hebbar
 Managing Director & CEO

Date : May 06, 2021
 Place : Bengaluru

PUBLIC NOTICE
LOSS OF SHARE CERTIFICATE OF LARSEN & TOUBRO LTD
 S. Narasimha Prabhu (PAN:ANXP8791P) SON OF Sharanam Narshim Prabhu Presently residing at G-2 Pranav Castle, Marudhram Main Road, Bharathiar University Post, Coimbatore 641046 was holding shares in above Company. I hereby inform that I have lost the share certificates as specified below and unable to trace / lost/misplaced and I am going to apply duplicate share certificates from the above Company. If any person who has a claim in respect of the said shares should lodge claim to the Company or Registrar/Transfer Agent above address within 15 days.

Ledger Folio No.	No. of Shares	Certificate No.(s)	Distinctive Nos.
07817924	125	700888	3381977 - 3382101
07817924	250	57384854 - 57385103	57384854 - 57385103
07817924	250	450283	619068396 - 619068645
07817924	375	1376135	1398453505 - 1398453879

Coimbatore
 05.05.2021
 S. NARASIMHA PRABHU
 944344618 / 9150176260

Bank of India
 Request for Proposal (RFP) NOTICE
 Bank of India invites Request for Proposal (RFP) for Selection of System Integrator for Implementing Next Generation Enterprise Reporting and Analytics solution for Bank of India. Last date for submission of RFP 26.05.2021 by 3:00 PM.
 Details available on Bank's Corporate Website: www.bankofindia.co.in under "Tender" Section.

यूको बैंक UCO BANK
 (A Govt. of India Undertaking)
 Head Office - II, Department of Information Technology
 3 & 4, DD Block, Sector - 1, Salt Lake, Kolkata-700064

NOTICE INVITING TENDER
 UCO Bank invites Request for Proposal (RFP) Expression of Interest (EOI) for the following:
 1. Request for Proposal for supply, installation and maintenance of new video conferencing solution.
 2. Expression of Interest for Empanelment of Vendors for supply, installation, maintenance of Computer Hardware & Software and technical services.
 For any details, please refer to https://www.ucobank.com

Date: - 07.05.2021 Deputy General Manager
 DIT, BPR & BTD

बी ई एम लिमिटेड BEM LIMITED
 (Schedule A Company under Ministry of Defence)
 CIN: L35202KA1964GOI001530
 Regd. Office: "BEM, South", No.231, 4th Main Road, S.R. Nagar, Bengaluru - 560 027.
 Ph: (080) 22963142, E-mail: cs@bem.co.in, Web-site: www.bemindia.in

Notice is hereby given that the following share certificate have been reported lost/ misplaced and the holder of the share certificate have applied with the Company for issue of duplicate share certificate:

Name of Shareholder	Folio No.	Cert. No.	No. of Shares	Distinctive Nos.
ASHISH NUNAJI	BE580409	92198-92242	450	35219701-35224200

Objectors, if any, may please be lodged with the Company at the above address within 15 days from the date of publication of this notice. Please note that, if no objection is received within the said period, the Company will proceed further with issuing the duplicate share certificate to the applicant shareholder.

Bengaluru
 Date: 07.05.2021
 For BEM, LIMITED
 S/-
 S V Ravishanker Rao
 Company Secretary

इंडियन बैंक Indian Bank
 Digital Banking Division, CO: ATM Service Centre, Chennai
 Indian Bank, a Leading Public Sector Bank, is interested in Selection of Service Provider for Outsourcing of Transaction Reconciliation of Card and Cardless Transactions on Pay Per Transaction Basis.

Interested parties may refer Bank's Website: https://www.indianbank.in/tenders for details.

UCO BANK
 Head Office, Printing & Stationery Deptt, 2, Indira Exchange Place, Kolkata-700011
E-Tender Notice.
 Sealed Bids are invited for purchase of 4 Lakhs Temper Proof packets (2 size) for packaging of pledged gold jewellery. Last date for submission of application is 28.05.2021 before 04.00 pm. For details visit our Bank's Website: www.ucobank.com and Bank's authorized e-Tendering Service Provider M/s Antares Systems Ltd through Website https://www.tenderwizard.com/UCOBANK

TEXMACO RAIL & ENGINEERING LIMITED
 CIN: L29251WB1986PLC037404
 Office: Bangalore, Kolkata-700056
 Phone: (033) 2569 1500, Fax: (033) 2541 2448
 Website: www.texmaco.in
 E-mail: texral_cs@texmaco.in

NOTICE
 Notice is hereby given pursuant to the SEBI (Listing Obligations and Disclosure Requirements) Regulations, 2015, that a Meeting of the Board of Directors of the Company will be held on Friday, 14th May, 2021 at 12:05 p.m. (IST), inter-alia, to consider the Audited Standalone & Consolidated Financial Results of the Company for the quarter and year ended 31st March, 2021 and the dividend on equity shares, if any.

The Notice is also available on company's website: www.texmaco.in and Stock Exchanges' websites: www.nseindia.com and www.bseindia.com.

For Texmaco Rail & Engineering Limited
 S/-
 Kulkarni
 Company Secretary
 Date: 06th May, 2021

